

ದಿ: 21-04-2026 ರಂದು ಸಾಕ್ಷಿಯನ್ನು ಪುನಃ ಕರೆಯಿಸಿ ಪ್ರಮಾಣ ವಚನ
ಭೋಧಿಸಲಾಯಿತು.

ಪಾಟೀ ಸವಾಲು: ಪ್ರತಿವಾದಿ ಪರ ಶ್ರೀ GBK ವಕೀಲರಿಂದ

ನನಗೆ ಸಾಕ್ಷ್ಯವನ್ನು ನೀಡಲು ಬ್ಯಾಂಕ್ ನವರು ಅಧಿಕಾರವನ್ನು ಕೊಟ್ಟಿರುತ್ತಾರೆ. ಈ ದಾವೆಯಲ್ಲಿರುವ ಪ್ರತಿವಾದಿಯರು ನನಗೆ ಪರಿಚಯ ಇರುತ್ತಾರೆ. ಸದರಿಯವರು ಬ್ಯಾಂಕ್ ನಿಂದ ಸಾಲವನ್ನು ತೆಗೆದುಕೊಳ್ಳುವ ಸಮಯದಲ್ಲಿ ಸದರಿ ಬ್ಯಾಂಕ್ ನ ಮ್ಯಾನೇಜರ್ ಆಗಿರಲಿಲ್ಲ ಎಂದರೆ ಸರಿ. ಪ್ರತಿವಾದಿಯರು ಕಿರಾಣಿ ಸ್ಟೋರ್ಸ್ ನಡೆಸುತ್ತಾರೆ. ಸದರಿಯವರು ಕಿರಾಣಿ ಸ್ಟೋರ್ಸ್ ಅಂಗಡಿಯನ್ನು ನಡೆಸಲು ನಮ್ಮ ಬ್ಯಾಂಕ್ ನಿಂದ ಸಾಲವನ್ನು ಪಡೆದಿರುತ್ತಾರೆ ಎಂದರೆ ಸರಿ. ಪ್ರತಿವಾದಿಯರು ಆ ರೀತಿಯಾಗಿ 2022 ನೇ ಇಸ್ವಿಯಲ್ಲಿ ಸಾಲವನ್ನು ಪಡೆದಿರುತ್ತಾರೆ. ಸಾಲದ ಮೊತ್ತ ರೂ.2,00,000/- ಆಗಿರುತ್ತದೆ. ಪ್ರತಿವಾದಿಯರಿಗೆ ಸದರಿ ಸಾಲವನ್ನು ತುಂಬಲು 60 ತಿಂಗಳುಗಳನ್ನು ಕೊಟ್ಟಿರುತ್ತೇವೆ. ಸದರಿ ಸಾಲವನ್ನು ಕಟ್ಟುವ ಕೊನೆಯ ಅವಧಿ 2027 ನೇ ಇಸ್ವಿಗೆ ಮುಗಿಯುತ್ತದೆ. ಸದರಿ ಪ್ರತಿವಾದಿಯರು ಸಾಲವನ್ನು ಪಡೆದ ಸಮಯದಿಂದ ಸದರಿ ಸಾಲವನ್ನು ಹಂತ ಹಂತವಾಗಿ ಬ್ಯಾಂಕ್ ಗೆ ತುಂಬಿಸಿರುತ್ತಾರೆ ಆದರೆ ಬ್ಯಾಂಕ್ ನೀಡಿದ ಅವಧಿಯ ಪ್ರಕಾರ ಕಟ್ಟಿರುವುದಿಲ್ಲ ಎಂದರೆ ಸರಿ.

2. ಪ್ರತಿವಾದಿಯರಿಗೆ ಸದರಿ ಸಾಲದ ಖಾತೆಯನ್ನು ಹೊರತು ಪಡಿಸಿ ಬೇರೆ ಪಿಗ್ಮಿ ಖಾತೆ ಇರುತ್ತದೆ ಎಂದರೆ ಸರಿ. ಸದರಿ ಪಿಗ್ಮಿ ಖಾತೆಯ ಅಕೌಂಟ್ ನಂಬರ್ ನನಗೆ ಗೊತ್ತಿರುವುದಿಲ್ಲ. ಸದರಿ ದಾಖಲೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದಿಲ್ಲ. ಈ ದಾವೆಯನ್ನು ದಾಖಲಿಸುವ ಸಮಯದಲ್ಲಿ ಪ್ರತಿವಾದಿಯರು ರೂ.1,07,249/- ಸಾಲದ ಮೊತ್ತವನ್ನು ತುಂಬಿರುತ್ತಾರೆ ಎಂದರೆ ನನಗೆ ಗೊತ್ತಿಲ್ಲ. ಈ ದಾವೆಯನ್ನು ದಾಖಲಿಸಿದ ನಂತರ ಪ್ರತಿವಾದಿಯು ತಮ್ಮ ತಕರಾರು ಪತ್ರವನ್ನು ಸಲ್ಲಿಸಿದ ನಂತರ ಪ್ರತಿವಾದಿಯರು ಸಾಲದ

ಕಂತನ್ನು ಬ್ಯಾಂಕಿಗೆ ಈ ವರೆಗೂ ತುಂಬಿಸುತ್ತಾ ಬಂದಿರುತ್ತಾರೆ ಎಂದರೆ ಸಾಕ್ಷಿಯು ಪ್ರತಿವಾದಿಯು ಸಾಲದ ಹಣವನ್ನು ಕಟ್ಟುತ್ತಿದ್ದಾರೆ ಆದರೆ EMI ಪ್ರಕಾರ ಕಟ್ಟುತ್ತಿಲ್ಲ ಎಂದು ನುಡಿಯುತ್ತಾರೆ. ಪ್ರತಿವಾದಿಯರಿಗೆ ಸದರಿ ಸಾಲದ ಹಣವನ್ನು ಕಟ್ಟದೇ ಇರುವ ಯಾವುದೇ ದುರುದ್ದೇಶ ಇರುವುದಿಲ್ಲ ಎಂದರೆ ಸರಿಯಲ್ಲ. 1ನೇ ಪ್ರತಿವಾದಿಗೆ ಅನಾರೋಗ್ಯದ ಕಾರಣ ಹಾಗೂ ವ್ಯವಹಾರದಲ್ಲಿ ಆಗಿರುವ ನಷ್ಟದಿಂದ ಬ್ಯಾಂಕ್ ಗೆ ನಿಗದಿತ ಸಮಯದಲ್ಲಿ EMI ಪ್ರಕಾರ ಸಾಲದ ಮೊತ್ತವನ್ನು ತುಂಬಿಸಲು ಆಗುತ್ತಿಲ್ಲ ಎಂದರೆ ಸರಿಯಲ್ಲ. ಪ್ರತಿವಾದಿಯರು ಸದರಿ ಸಾಲದ ಮೊತ್ತವನ್ನು ಕಟ್ಟುತ್ತೇವೆ, ನಮಗೆ ನ್ಯಾಯಾಲಯಕ್ಕೆ ಹೋಗಬೇಡಿ ಎಂದು ಹೇಳಿರುತ್ತಾರೆ ಎಂದರೆ ಸರಿ. ಸದರಿ EMI ಕಟ್ಟುವ ಅವಧಿಯು 2027 ನೇ ಇಸ್ವಿಗೆ ಮುಗಿಯುವಂತಾಗಿದ್ದು, ನಾವು ಸದರಿ ಅವಧಿಯ ಮೊದಲೇ ಈ ದಾವೆಯನ್ನು ದಾಖಲಿಸಿರುತ್ತೇವೆ ಎಂದರೆ ಸಾಕ್ಷಿಯು ಪ್ರತಿವಾದಿಯರ ಅಕೌಂಟ್ NPA ಆದ ನಂತರ ನಾವು ಈ ದಾವೆಯನ್ನು ದಾಖಲಿಸಿರುತ್ತೇವೆ ಎಂದು ಹೇಳುತ್ತಾರೆ. ನಮ್ಮ ಬ್ಯಾಂಕಿನ ಸಂಸ್ಥೆಯು ಸಾರ್ವಜನಿಕವಾಗಿ ಜನರಿಗೆ ಸವಲತ್ತುಗಳನ್ನು ನೀಡಿ ಸಹಾಯ ಮಾಡುವ ಒಂದು ಸಂಸ್ಥೆಯಾಗಿದ್ದು, ಪ್ರತಿವಾದಿಯರಿಗೆ ಸಾಲದ ಮೊತ್ತವನ್ನು ಕಟ್ಟದೇ ಇರುವ ಯಾವುದೇ ದುರುದ್ದೇಶ ಇಲ್ಲದೇ ಇದ್ದರೂ, ನಾವು ಸದರಿಯವರ ವಿರುದ್ಧ ಈ ಸುಳ್ಳು ದಾವೆಯನ್ನು ದಾಖಲಿಸಿರುತ್ತೇವೆ ಎಂದರೆ ಸಾಕ್ಷಿಯು ಪ್ರತಿವಾದಿಯರು EMI ಪ್ರಕಾರ ಸಾಲದ ಮೊತ್ತವನ್ನು ಕಟ್ಟದೇ ಇರುವ ಕಾರಣ ನಾವು ಈ ದಾವೆಯನ್ನು ದಾಖಲಿಸಿರುತ್ತೇವೆ ಎಂದು ನುಡಿಯುತ್ತಾರೆ.

ಮರು ವಿಚಾರಣೆ: ಇಲ್ಲ.

ಅಸಲು ದಾವಾ ಸಂಖ್ಯೆ: 1473/2024

ಪಿ.ಡಬ್ಲ್ಯೂ-1

(ಸಾಕ್ಷಿಯ ಹೇಳಿಕೆಯನ್ನು ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳಚ್ಚು ಮಾಡಲಾಯಿತು)

ಓ.ಹೇ.ಕೇ ಸರಿ ಇದೆ.

Sd/-

3ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು,
ಬೆಳಗಾವಿ.